



**NATURAL
CAPSULES
LIMITED**



CORP & REGD OFFICE : "TRIDENT TOWERS" No. 23, 4th Floor, 100 feet Road, Jayanagar 2nd Block, Bangalore-560011
Phone : 080-26561562 / 1571 / 1573 / 581 URL : www.naturalcapsules.com Email : info@naturalcapsules.com, CIN No. : L85110KA1993PLC014742

Date: 23.06.2021

To,

M/s. Bombay Stock Exchange Limited
Phiroze Jeejeebhoy Towers
Dalal Street,
Mumbai-400001

Security Code: 524654

Dear Sir/Madam,


Subject: Copy of Newspaper Advertisement – Notice of 28th Annual General Meeting

Pursuant to Regulation 47 of SEBI (Listing Obligations and Disclosure Requirements) Regulations, 2015, enclosed are the copies of the Newspaper advertisement published by the Company on June 23, 2021 in 'Business Line' English Newspaper and 'Sanjeevani' Kannada Newspaper, with respect to Notice of 28th Annual General Meeting, E-Voting Information and Book Closure to be held on Thursday, July 15, 2021 at 11.00 A.M. (IST) through Video Conferencing (VC)/Other Audio Visual Means (OAVM).

Kindly take the aforesaid information on record in compliance of SEBI (Listing Obligations and Disclosure Requirements), Regulations 2015.

Yours Faithfully,

For Natural Capsules Limited


Sunil L. Mundra
Managing Director



Encl: As above

UB buy: SEBI exempts Heineken Intl from making open offer

PRESS TRUST OF INDIA
New Delhi, June 22
Markets regulator SEBI on Tuesday exempted Heineken International BV from the obligation of making an open offer following its proposed acquisition of shares in United Breweries (UBL).
The order came after SEBI received an application from Heineken International seeking exemption from the applicability of SAST (Substantial Acquisition of Shares and Takeovers) Regulations in the matter of its proposed acquisition of certain equity shares of UBL from the recovery officer of the Bangalore Debt Recovery Tribunal (DRT) under whose custody the transfer shares owned by the Vijay Mallya Group are being held.
The matter was referred to the Takeover Panel and after due deliberation, the panel members have opined that the recovery officer is holding these shares following the order of the Debt Recovery Tribunal and it remains a mere technical requirement since the transaction would have been otherwise exempted under the Takeover rules, Sebi said in its order.

India Pesticides public issue: Wait and watch

Crop protection industry lacks a market for innovation

SAI PRABHAKAR YADAVALLI
BL Research Bureau
India Pesticides (IPL) is a niche manufacturer deriving around 78 per cent of its revenues from technicals (active ingredients for formulations) and the balance from formulations. Exports account for around 57 per cent of revenues. IPL's initial public offering (IPO) consists of ₹100-crore fund raise via fresh issue of shares and ₹700-crore fund-raise through an offer for sale, at a price band of ₹290-296 per share, valuing it at ₹3,400 crore or 24.5 times its FY21 earnings.
IPL has low debt but working capital investments are higher and fresh proceeds from the IPO will be used for working capital purposes. IPL posted revenue and EPS CAGR of around 38 per cent and 75 per cent,

respectively, for the two years into FY21.
While recent revenue growth is impressive, it has been driven by capacity expansion which is a key requisite to sustain higher growth in the industry. In the midst of China+1 (global supply chain reducing reliance on China) based rally in chemical company stocks and the enthusiasm around such companies, long-term investors in IPL's IPO need to ascertain its sustainable revenue growth before taking a call on the stock.
Also, two key technicals of the ten that IPL actively markets domestically are on the ban list that the government proposed in 2020. The management is confident of low impact of the proposal but considering the potential impact to highly concentrated product mix, the risks, though low, cannot be completely ignored. Given these factors, long term investors can wait for incremental clarity on the ban list and more data points from subsequent quarterly results on sustainable

IPO RATING

India Pesticides Ltd

Business★★★★★

Financials★★★★★

Management★★★★★

Valuation★★★★★

Overall★★★★★

Rankings 1 to 5, 1 denoting lowest and 5 highest

Offer periodJune 23-25, 2021

Price band₹290 - 296

growth rates before investing.

Regulatory overhang
In May 2020, the government proposed a ban on 27 pesticides and in January 2021, an expert panel was constituted to examine objections to the plan. IPL's Captan, a key technical, and Ziram, included in the list, generated 18 per cent of FY21 revenues from sales in India. The manage-

Sensex hits new peak at 53,057.11, but ends flat on late-hour sell-off

Financials, FMCG stocks drag market

OUR BUREAU
Mumbai, June 22
Benchmark indices erased early gains to end flat on Tuesday, dragged by FMCG and financial stocks. After opening on a positive note, the market rallied further in the first half with the BSE Sensex scaling a new peak as vaccination ramp-up and declining Covid cases lifted investor sentiments.
However, the indices lost momentum during the closing hours, surrendering all the gains. According to analysts, the market turned volatile ahead of the monthly

F&O expiry (on the NSE) on Thursday with some traders booking profits.
The BSE Sensex, which recorded a fresh all-time high of 53,057.11, closed at 52,588.71, up 14.25 points or 0.03 per cent. It hit an intraday low of 52,520.55. The Nifty 50 closed at 15,772.75, up 26.25 points or 0.17 per cent. It hit an intraday high of 15,895.75 and a low of 15,752.10.
Market breadth
The breadth of the market remained positive with 2,026 stocks advancing, 1,212 declining and 125 remaining unchanged on the BSE. As many as 546 securities hit the upper circuit and 210 hit the

lower circuit; 452 hit their 52-week highs while 18 touched 52-week lows.
Binod Modi, Head of Strategy at Reliance Securities, said, "Domestic equities extended gains today mainly led by sharp recovery in auto, metals and PSU banks. Further, favourable global cues supported sentiments. Notably, indication of a price hike by Maruti and expectations of volume revival aided the auto index to surge over 1.5 per cent today."
Maruti, UPL, Shree Cements, Wipro and SBI Life were the top gainers on Nifty 50 while Asian Paints, Bajaj Finance, Nestle India, Hindustan Unilever and IndusInd Bank led the laggards.

Non-disclosure: SEBI ₹2-cr fine on Rana Kapoor, 2 entities upheld


PRESS TRUST OF INDIA
New Delhi, June 22
The Securities Appellate Tribunal (SAT) has upheld regulator SEBI's orders imposing a fine of ₹1 crore on former Yes Bank CEO Rana Kapoor and a penalty of ₹50 lakh each on two other entities.
The entities — YES Capital (India) and Morgan Credits — were penalised by SEBI in March for not making the requisite disclosures pertaining to the encumbrance of shares. The regulator, in September 2020, had imposed a fine of ₹1 crore on Kapoor for not making disclosures of the Morgan Credits transaction.
'Default of serious nature'
Regarding the quantum of the penalty, the Tribunal said



that SEBI's adjudicating officer found the default to be of a serious nature, principally because Kapoor was then MD and CEO of the company and, therefore, a maximum penalty of ₹1 crore was imposed. "We do not find any mitigating factor to interfere in the quantum of the penalty. The appeal therefore fails," the Tribunal said.

Norway's KLP exits APSEZ on Adani co's Myanmar army links

OUR BUREAU
Mumbai, June 22
KLP, Norway's largest pension fund, has divested its investment of about \$1 million in Adani Ports and Special Economic Zone Ltd (APSEZ) after excluding India's biggest private port operator from its portfolio citing the company's links with the Myanmar military which, it said, breached the fund's responsible investment policy.
In a separate move, KLP also decided to exclude Adani Transmission Ltd from its investment portfolio because of its involvement in coal-based activities "to send a strong signal on the urgency of transitioning from fossil fuel to renewable energy sources". KLP



risk of contributing to the violation of KLP's guidelines for responsible investment".
Port in Yangon
APSEZ has partnered military-owned conglomerate Myanmar Economic Corporation (MEC) for the construction of a container port in Yangon.
"There is an imminent danger that the armed forces could use the port to import weapons and equipment, or as a naval base... the port could be used by the army to continue its violations of human rights. These factors show that the company is operating in a sector where there is a high risk of contributing to human rights abuses," it said.

TODAY'S PICK

Aditya Birla Fashion and Retail (₹212.1): Buy

YOGANAND D
BL Research Bureau
Investors with a short-term horizon can buy the stock of Aditya Birla Fashion and Retail at current levels. Following a correct short-term downtrend in the month of March and April this year, the stock found support at ₹163 in late April. The stock took support in the band between ₹160 and ₹165 in April and continued to trend upwards. Since then, the stock has been in a short-term uptrend. While trending up, the stock surpassed the 21- and 50-day moving averages in late May and it trades well above these moving averages. On Tuesday, the stock took support at ₹200 and bounced up, gaining 5.7 per cent with good volume. This up-

move has surpassed a near-term resistance at ₹208 and has reinforced the bullish momentum. The daily relative strength index has re-entered the bullish zone from the neutral region and the weekly RSI continues to feature in the bullish zone. Besides, the daily and the weekly price rate of change indicators hover in the positive terrain implying buying interest. Overall, the short-term outlook is bullish. The stock can trend upwards and reach the price targets of ₹222 and ₹226 in the coming trading sessions. Traders can buy the stock with a stop-loss ₹208 levels.
(Note: The recommendations are based on technical analysis. There is a risk of loss in trading)

DAY TRADING GUIDE

₹1773 • Nifty 50 Futures					
S1	S2	R1	R2	COMMENT	
15720	15665	15820	15880	Initiate fresh long positions with a tight stop-loss if the contract reverses higher from 15720 levels	
₹1484 • HDFC Bank					
S1	S2	R1	R2	COMMENT	
1472	1460	1495	1508	Fresh long positions are recommended with a tight stop-loss if the stock rallies above ₹1,495 levels	
₹1511 • Infosys					
S1	S2	R1	R2	COMMENT	
1500	1485	1520	1530	Consider initiating fresh short positions with a stiff stop-loss only if the stock Infosys falls below ₹1,500 levels	
₹205 • ITC					
S1	S2	R1	R2	COMMENT	
203	200	207	210	Initiate fresh long positions with a tight stop-loss if the stock of ITC climbs above ₹207 levels	
₹122 • ONGC					
S1	S2	R1	R2	COMMENT	
120	117	125	128	Make use of intraday rallies to initiate fresh short positions with a fixed stop-loss at ₹125 levels	
₹2226 • Reliance Ind.					
S1	S2	R1	R2	COMMENT	
2210	2190	2240	2260	Initiate fresh short positions with a tight stop-loss if the stock fails to move beyond ₹2,240 levels	
₹418 • SBI					
S1	S2	R1	R2	COMMENT	
412	407	423	429	Consider initiating fresh long positions with a fixed stop-loss if the stock of SBI gains above ₹423 levels	
₹3300 • TCS					
S1	S2	R1	R2	COMMENT	
3275	3250	3320	3345	Fresh long positions can be initiated with a stiff stop-loss if the stock rebounds up from ₹3,275 levels	

S1, S2: Support 1 & 2; R1, R2: Resistance 1 & 2.

THE TOP 100										
Company	Prev	Close	Open	High	Low	Qty	S2 W High	S2 W Low	PE	BSE Close
AbbottIndia	16573.65	16670.85	16591.60	16749.00	16414.30	16.14	17350.00	13970.10	51	16673.05
ACC	2028.10	2049.35	2032.95	2078.00	2028.65	712.73	2078.50	1244.30	22	2052.45
Adani Ports [2]	731.05	742.90	740.00	761.65	738.00	35597.11	901.00	298.10	79	742.55
AlkemLabs [2]	3126.75	3149.85	3140.00	3163.90	3120.65	65.51	3257.75	2285.00	22	3147.95
AmbujaCement [2]	344.75	346.25	345.35	351.50	343.20	2549.80	351.15	183.35	34	346.50
Asian Paints [1]	3068.55	3010.80	3085.00	3092.85	3004.20	1199.24	3091.00	1592.55	95	3010.85
Aurobindo Phr [1]	954.75	952.60	954.90	966.85	947.45	2124.24	1063.75	737.90	18	952.50
AvenueSupermart	3311.00	3373.80	3328.00	3408.45	3320.00	518.27	3408.00	1900.00	188	3372.90
Axis Bank [2]	739.55	739.35	743.20	749.00	737.05	6727.23	800.00	400.00	34	739.60
Bajaj Auto	4182.65	4221.60	4183.30	4230.60	4155.30	591.79	4361.20	2655.70	27	4221.25
Bajaj Hld	3507.65	3545.05	3510.05	3594.00	3510.05	70.82	3784.80	2219.00	199	3543.70
BajajFin [2]	6116.00	6018.60	6150.00	6189.00	6000.00	1540.61	6250.20	2555.00	92	6017.40
BajajFinserv [5]	12156.40	12131.65	12199.00	12266.00	12081.00	274.92	12263.45	5401.00	1080	12133.05
BandhanBank	341.15	342.15	343.00	346.65	339.60	7564.87	430.25	251.20	25	342.05
BergPaintin [1]	827.75	808.40	835.00	835.00	807.00	977.93	842.55	488.45	114	808.70
Bharti Air [5]	539.60	536.40	548.05	549.00	535.50	8946.59	623.00	394.05	~	536.65
Biocon [5]	405.75	401.35	407.90	409.60	400.30	2011.24	487.70	363.30	172	401.35
BK ofBar [2]	82.40	81.85	83.20	84.20	81.45	43437.62	99.80	39.50	58	81.85
Bosch	15096.85	15128.60	15185.00	15287.40	15079.50	19.92	16900.00	10571.00	44	15139.50
BPCL	475.05	473.65	477.50	478.75	472.80	2776.71	493.70	324.90	8	473.75
Britannia [1]	3648.85	3650.90	3650.00	3665.00	3616.00	235.56	4015.00	3317.90	50	3651.30
Cadila HC [1]	629.55	630.05	635.00	635.50	626.50	2873.46	673.70	347.05	40	629.90
Cipla [2]	960.15	955.85	956.20	960.90	949.15	2344.40	982.05	621.50	31	955.65
Coal India	147.50	148.70	148.00	149.50	147.80	12494.44	164.90	109.50	12	148.65
Colgate [1]	1666.95	1689.35	1678.00	1706.45	1671.00	487.53	1755.00	1322.80	44	1689.30
Concor [5]	683.65	703.40	689.60	711.00	687.40	4076.89	748.20	351.60	76	703.25
Dabur [1]	571.75	566.65	574.25	578.00	565.05	2681.02	582.70	441.05	72	566.35
DLF Ltd [2]	4229.10	4288.75	4234.80	4297.75	4218.95	377.84	4426.85	2094.60	58	4287.75
Du Sider [2]	302.60	296.80	305.00	305.85	295.60	6275.95	332.60	134.60	66	296.80
Dr Reddy [5]	5282.00	5308.35	5285.50	5320.00	5250.50	426.86	5514.65	3815.80	40	5307.20
Eicher Motor [1]	2698.45	2718.20	2700.00	2759.35	2698.00	477.52	3035.50	1689.51	56	2718.55
GAIL	155.25	155.30	157.00	158.70	154.90	7862.36	170.00	81.25	14	155.35
GeniusnrcCorp [5]	198.60	199.50	199.60	204.70	198.55	510.45	243.70	116.00	19	199.65
Godrej Cons [1]	885.65	877.15	889.45	897.00	874.60	1464.78	901.00	637.50	73	876.75
Grasim [2]	1496.65	1496.30	1500.00	1520.80	1493.05	1404.67	1559.60	565.10	101	1495.70
HavellsIndia [1]	982.95	999.70	992.40	1009.80	981.05	2180.17	1237.80	545.40	62	999.15
HCL Tech [2]	982.00	980.10	982.10	988.20	976.25	2529.65	1073.55	545.15	30	981.45
HDFC [2]	2516.40	2522.90	2546.80	2546.80	2514.70	2604.54	2895.35	1623.30	38	2521.75
HDFC AMC [5]	2973.25	2911.55	2999.00	3004.95	2953.50	113.60	3358.30	2071.00	48	2961.45
HDFC Bank [1]	1488.70	1483.80	1497.00	1508.00	1480.00	7183.41	1650.00	994.20	26	1484.35
HDCLifeIns	718.75	716.75	720.00	724.00	713.25	2451.37	746.00	514.70	106	716.55
HeroMoto [2]	2894.85	2907.05	2901.00	2942.05	2896.55	522.54	3628.55	2332.80	20	2906.55
Hind.Zinc [2]	331.75	332.90	333.00	334.00	328.70	1272.62	362.40	176.65	18	332.90
Hindalco [1]	367.60	367.55	371.00	371.85	366.25	9787.22	428.30	143.40	84	367.80
HPCL	302.40	304.55	303.85	306.70	303.05	2775.39	312.00	163.30	4	303.60
HUL [1]	2514.35	2490.25	2518.10	2533.95	2481.65	1945.88	2531.50	2001.00	72	2489.60
ICICI Bank [2]	631.25	630.85	635.00	644.10	629.55	15270.09	679.30	334.00	27	630.60
ICICILongIDC	1527.35	1525.00	1535.40	1554.35	1520.00	432.91	1625.00	1201.07	47	1528.05
IndraprasthGas [2]	533.70	528.30	539.40	539.50	527.00	1954.63	594.85	364.30	40	528.10
IndusInd BK	1007.55	1000.10	1015.90	1021.70	996.05	4141.76	1119.20	460.75	27	1000.35
INFO EDGE (I)	4977.70	4872.90	4969.00	4976.95	4850.00	909.17	5876.05	2623.70	230	4867.25
Infosys [5]	1500.30	1511.85	1509.70	1521.45	1502.10	6427.86	1520.65	692.30	36	1511.70
Int'lGlobiAviat	1719.00	1717.45	1720.00	1737.95	1707.50	491.44	1859.60	873.10	~	1720.20
IOC	112.65	113.85	113.60	114.85	113.00	12121.31	117.85	71.35	5	113.80
I-PruLifeINS	579.30	602.45	582.80	607.50	578.05	3708.98	607.25	386.70	90	602.35
ITC [1]	204.45	205.10	206.10	206.25	204.35	18042.68	239.15	163.40	19	205.05
JSWSteelLtd [1]	675.05	675.45	682.00	682.00	673.25	581.11	773.00	385.60	70	675.45
Kot.Mah.Bk [5]	1772.05	1757.10	1780.00	1785.00	1754.00	1571.74	2048.95	1231.20	50	1760.00
L&T [2]	1467.05	1499.20	1470.10	1504.80	1469.55	3862.26	1993.00	842.50	16	1499.15
L&TInfotech [1]	407.85	410.80	407.80	414.00	405.20	181.33	4499.90	826.00	43	412.00
Lupin [2]	1156.55	1158.95	1162.10	1165.90	1152.85	889.62	1267.50	1885.45	42	1160.90
M&M [5]	726.05	715.20	780.10	789.55	714.70	2925.67	925.45	423.60	116	775.40
Marico Ltd [1]	570.85	575.85	522.00	524.85	511.55	119.95	527.10	397.30	58	515.85
Maruti [5]	689.90	726.40	6940.00	7299.95	6930.00	1757.31	8400.00	5650.50	52	7263.75
MothersSum [1]	236.50	237.75	238.70	240.80	235.55	8131.11	273.00	91.40	140	237.65
MuthoolFinan	1486.75	1506.70	1498.00	1518.80	1492.05	1967.42	1550.75	1500.25	16	1506.75
NextIndust	17649.15	17436.55	17670.00	17747.95	17410.00	70.53	18821.45	10104.76	78	17451.20
NMDC Ltd [1]	184.85	185.40	185.00	187.90	184.40	15071.05	213.15	75.60	14	185.40
NTPC	118.00	118.30	118.00	118.70	118.90	16712.01	121.00	78.10	8	118.30
ONGC [5]	120.95	122.05	122.70	124.20	121.50	23629.01	128.45	64.15	24	122.10
Oracle Fin [5]	3598.50	3558.85	3618.50	3626.35	3555.00	55.31	3794.50	2500.15	19	3557.75
Pfizer	228.00	230.15	228.20	230.85	227.40	4086.60	280.00	200.20	12	230.00
PFC	124.40	123.15	125.50	126.20	123.50	5027.91	140.50	79.00	44	123.80
PGNH	13197.00	13396.55	13206.60	13499.00	13070.00	6.79	14100.00	9700.65	65	13325.75
PidiliteInd [1]	2150.90	2147.85	2156.00	2173.95	2142.35	373.04	2173.15	1307.05	101	2146.60
PrismaEntp [2]	2321.40	2446.30	2341.00	2494.45	2341.00	3670.12	2493.80	1049.50	232	2446.30
PowerGrid	234.85	234.05	232.05	237.00	232.05	6165.87	251.50	154.65	10	234.00
Pun.Natl.Bk [2]	417.00	413.60	42.05	42.75	41.05	1737.87	46.40	26.30	22	413.40
Reliance	2237.25	2225.75	2254.00	2261.00	2219.30	5940.39	2368.80	1660.60	51	2226.00
SBI [1]	417.15	418.65	423.00	425.45	417.10	28442.97	422.00	175.55	18	418.75
SBI Cards&Pay	999.45	975.65	1013.00	1013.00	967.15	5732.14	1139.50	620.40	~	975.65
SBI LifeInsur	981.55	1007.00	982.00	1011.00	980.50	2288.17	1040.00	755.69	69	1006.50
ShreeCement	28225.35	29293.05	28251.00	29506.85	28251.00	73.69	32050.00	18214.40	46	29294.25
Siemens [2]	2003.55	1997.35	2020.00	2022.00	1993.00	100.15	2176.75	1047.60	76	1995.90
Sun Pharma [1]	671.35	666.80	678.00	680.20	665.85	4577.15	721.90	452.60	72	666.45
Tata Motors [2]	334.30	337.50	337.10	344.35	336.15	26788.46	360.65	95.60	~	337.50
Telcel	1106.15	1112.30	1114.20	1131.00	1105.50	8004.63	1246.80	312.25	12	1113.55
TataConsumPr	742.55	750.70	746.00	758.75	742.35	3346.78	758.75	377.60	~	750.70
TCS [1]	3273.10	3301.20	3304.00	3327.05	3285.00	1708.69	3358.80	2008.08	38	3301.60
TechMahindra [5]	1062.90	1057.20	1061.05	1072.00	1053.70	2473.29	1092.40	532.00	24	1056.00
TitelCompany [1]	7742.85	7077.50	1750.10	1770.80	1748.00	2083.17	1770.35	932.00	160	1756.80
TorrentPhar [5]	2920.40	2924.95	2926.25	2952.85	2885.05	160.41	3040.00	2332.00	44	2926.90
UBI [1]	4149.55	1456.50	1433.70	1472.00	1417.65	1259.35	1747.05	889.00	329	1456.50
UltraTech	6775.50	6688.95	6780.00	6940.00	6751.40	542.78	7050.00	3736.80	66	6685.50
United Spr [2]	671.15	673.85	676.80	678.80	664.55	2262.76	680.00	494.00	120	674.60
Wipro [2]	742.20	750.50	779.00	806.50	776.60	8773.66	864.75	399.00	269	802.55
UPL [2]	572.15	566.55	545.25	559.55	542.30	5752.92	564.00	213.10	30	556.45

ಮದರ್ ವುಡ್ ಆಸ್ಪತ್ರೆ ವತಿಯಿಂದ ಮಕ್ಕಳಿಗೆ ಲಸಿಕೆ ಅಭಿಯಾನ

ಬೆಂಗಳೂರು, ಜೂ. 23, 21: ಕೋವಿಡ್-19 ಸಾಂಕ್ರಮಿಕ ರೋಗದ ಎರಡನೇ ಅಲೆಯ ನಡುವೆ ಪೋಷಕರು ತಮ್ಮ ಮಕ್ಕಳಿಗೆ ವಾಡಿಕೆಯಂತೆ ರೋಗನಿರೋಧಕ ಮತ್ತು ಪ್ಲೂ ಲಸಿಕೆ ಶಾಖೆ ಕೊಡಿಸಲು ಆಸ್ಪತ್ರೆಗೆ ಕರೆದೊಯ್ಯುವ ಬಗ್ಗೆ ಚಿಂತೆಗೊಡಗಿದ್ದಾರೆ.

ಮಹಿಳೆಯರು ಮತ್ತು ಮಕ್ಕಳಿಂದೇ ಮೀಸಲಾದ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಮದರ್ ವುಡ್ ಆಸ್ಪತ್ರೆ ನಗರದ ಮಕ್ಕಳಿಗಾಗಿ ಮನೆ ಬಾಗಿಲಿಗೆ ತೆರಳಿ ವಾಡಿಕೆಯ ಲಸಿಕೆಯನ್ನು ನೀಡುತ್ತಿದೆ. ಈ ಸೇವೆ ಮಕ್ಕಳಿಗೆ ತಡೆರಹಿತ ಮತ್ತು ನಿರಂತರ ರೋಗನಿರೋಧಕ ಆರೈಕೆಯನ್ನು ಮಾಡುತ್ತಿದೆ. ಮದರ್ ವುಡ್ ನ ಎಲ್ಲಾ 5 ಕೇಂದ್ರಗಳು ಕಳೆದ ಕೆಲವು ವಾರಗಳಿಂದ ಈ ಚಟುವಟಿಕೆಯನ್ನು ಸಕ್ರಿಯವಾಗಿ ಆಯೋಜಿಸುತ್ತಿದೆ.

ಈ ಜಾಲವು ಸ್ವೀರೋಗ ಶಾಸ್ತ್ರ, ಪ್ರಸೂತಿ, ಐವಿಎಫ್, ನಿಯೋನಟಾಲಜಿ ಮತ್ತು ಪೀಡಿಯಾಟ್ರಿಕ್ಸ್ ನಲ್ಲಿ



ಕೊರೋನಾ ಸೋಂಕು ಹಿನ್ನೆಲೆಯಲ್ಲಿ ಮದರ್ ವುಡ್ ಆಸ್ಪತ್ರೆಯು ಅಂಚುಲೆನ್ಸ್ ಮೂಲಕ ಮಕ್ಕಳಿಗಾಗಿ ಮನೆ ಬಾಗಿಲಿಗೆ ತೆರಳಿ ಲಸಿಕೆ ನೀಡುವ ಅಭಿಯಾನಕ್ಕೆ ಗೊಂಡಿದೆ. ವೈದ್ಯಕೀಯ ಸೇವೆಗಳನ್ನು ಒದಗಿಸುವ 1000 ಕ್ಕೂ ಹೆಚ್ಚು ತಜ್ಞ ವೈದ್ಯರನ್ನು ಹೊಂದಿದೆ. ಎಲ್ಲಾ ಆಸ್ಪತ್ರೆಗಳು ಎನ್‌ಎಬಿಎಫ್ ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಅನುಸರಿಸುತ್ತಿದೆ. ಇದಲ್ಲದೆ, ಪ್ರತಿಯೊಂದು ಆಸ್ಪತ್ರೆಯೂ




ಕೊರೋನಾದಿಂದ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ವಕೀಲ ಹೆಚ್. ಆರ್. ಗುರ್ಗಾ ಪ್ರಸಾದ್ ಅವರು ನಗರದಲ್ಲೆ ದಿನಾಂಕ ಕಿಟಿಂಗ್‌ನಲ್ಲಿ ವಿತರಿಸಿದರು



ಕರ್ನಾಟಕ ರಾಜ್ಯ ನಗರಸಭೆ, ಪುರಸಭೆ ಪೌರ ಕಾರ್ಮಿಕರ ಸಂಘದ ವಿವಿಧ ಬೀದಿಗಳನ್ನು ಈಡೇರಿಸುವಂತೆ ಒತ್ತಾಯಿಸಿ ಅಧ್ಯಕ್ಷ ಮುಕ್ತೇಶ್ ಅವರು ಜಿಜಿಎಂ ಮುಖ್ಯ ಅಯುಕ್ತರಿಗೆ ಮನವಿ ಸಲ್ಲಿಸಿದರು. ಸಂಘದ ಪದಾಧಿಕಾರಿಗಳಾದ ಜಿ.ಎಸ್. ಶ್ರೀನಿವಾಸ್, ಲಕ್ಷ್ಮಮ್ಮ, ಓಬಿಕೇಶ್ ಮತ್ತಿತರರು ಇದ್ದಾರೆ.

ಆಟೋ ಚಾಲಕನ ಬರ್ಬರ ಕೊಲೆ

ಕಲಬುರಗಿ, ಜೂ. 23-ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕರೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಜಾಫರಾಬಾದ್ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.



ಜಾಫರ್ ಗ್ರಾಮದ ಸಂತೋಷ ಗುತೇದಾರ (38) ಕೊಲೆಯಾದ ಆಟೋ ಚಾಲಕ. ಸ್ನೇಹಿತರೇ ಈತನನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ಮದ್ದು ಕುಡಿಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ. ಅಂಬಾಜಿ ಗೌಳಿ ಸೇರಿದಂತೆ ಮತ್ತಿತರರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.

ಕಿರುಗರ ಗಮನಕ್ಕೆ

ಪತ್ರಿಕೆಯಲ್ಲಿ ಪ್ರಕಟವಾಗುವ ಜಾಹೀರಾತುಗಳು ವಿಶ್ವಸಥಿ ಗರ್ವೇ ಆದರೂ ಅವುಗಳಲ್ಲಿನ ಮಾಹಿತಿ, ವಸ್ತುಲೋಪ-ದೋಷ, ಗುಣಮಟ್ಟ ಮುಂತಾದವುಗಳ ಕುರಿತು ಆಸಕ್ತ ಸಾರ್ವಜನಿಕರು ಜಾಹೀರಾತುದಾರರೊಡನೆ ಯೇ ವ್ಯವಹರಿಸಬೇಕಾಗುತ್ತದೆ. ಆದಕ್ಕೆ ಪತ್ರಿಕೆ ಜವಾಬ್ದಾರಿಯಾಗುವುದಿಲ್ಲ. ಜಾಹೀರಾತು ವ್ಯವಸ್ಥಾಪಕರು

ಸಂಜೆ ವಾಣಿ

ಪ್ರತಿ ತಾಲೂಕಿನಲ್ಲೂ ಕೋವಿಡ್ ಕೇರ್ ಸೆಂಟರ್

ಧಾರವಾಡ, ಜೂನ್ 23: ಕೋವಿಡ್ ಮೂರನೇ ಅಲೆ ನಿಯಂತ್ರಣ ಮತ್ತು ತಡೆಗೆ ಸರ್ಕಾರ ಆಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಲ್ಲಾ ತಾಲ್ಲೂಕುಗಳಲ್ಲಿ ಕೋವಿಡ್ ಕೇರ್ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಜಿಲ್ಲಾ ಆಸ್ಪತ್ರೆಯವರೆಗೆ ಎಲ್ಲಾ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ಕೋವಿಡ್ ವಾರ್ಡ್ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಶಶಿಕಲಾ ಜೊಲ್ಲೆ ಹೇಳಿದರು. ಇಲ್ಲಿನ ಕಮಲಾಪುರದ ಕಂಬಾರ ಓಣಿಯಲ್ಲಿರುವ ಕೋವಿಡ್ ಎರಡನೇ ಅಲೆಯಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡ ಶಿವಾಜಿ ಮಲ್ಲಪ್ಪ ಗಾರಗಿ (12), ಅಮೃತಾ (4) ಮಕ್ಕಳನ್ನು ಭೇಟಿಯಾಗಿ ಆತ್ಮಹತ್ಯೆ ತುಂಬಿ, ಸಂಬಂಧಿಕರಿಗೆ ಸಾಂತ್ವನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕಳೆದ 15 ದಿನಗಳಿಂದ ರಾಜ್ಯದ ಸುಮಾರು 20 ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಕೋವಿಡ್ ಎರಡನೇ ಅಲೆಯಲ್ಲಿ ಪಾಲಕರನ್ನು ಕಳೆದುಕೊಂಡ ಮಕ್ಕಳ ಮನೆಗಳಿಗೆ ಭೇಟಿ ನೀಡಲಾಗುತ್ತಿದೆ. ಅಂತಹ ಮಕ್ಕಳಿಗೆ ಮುಖ್ಯಮಂತ್ರಿಗಳ ಬಾಲಸೇವಾ ಯೋಜನೆಯಡಿ ಉಚಿತ ಶಿಕ್ಷಣ ಹಾಗೂ ಮಾಸಿಕ ತಲಾ 3,500 ರೂ. ನೆರವು ನೀಡಲಾಗುತ್ತದೆ. ಎಸ್ ಎಲ್‌ಎಸ್‌ಸಿ ನಂತರ ಲ್ಯಾಪ್‌ಟಾಪ್, ಟ್ಯಾಬ್ ನೀಡಲಾಗುವುದು. ಹೆಣ್ಣು ಮಗುವಿದ್ದರೆ ಆಕೆಗೆ 21 ವರ್ಷಗಳಾದ ನಂತರ ಒಂದು ಲಕ್ಷ ರೂ. ನೀಡಲಾಗುವುದು. ಒಬ್ಬರೇ ಪೋಷಕರನ್ನು ಹೊಂದಿರುವ ಮಕ್ಕಳನ್ನು ಗುರುತಿಸಿ ಬಾಲಸ್ವ ರಾಜ್ ಪೋರ್ಟಲ್‌ನಲ್ಲಿ ದಾಖಲಿಸಿ ಲಾಗುತ್ತಿದೆ ಎಂದರು.

ನೀನೂ ಮಂತ್ರಿಯಾಗು: ಕೋವಿಡ್ ಎರಡನೇ ಅಲೆಯಲ್ಲಿ ಮತ್ತೆತಟ್ಟುವ ದೇವರಗುಡಿಹಾಳದ ಗ್ರಾಮದ ಕಸ್ತೂರಿ ಹಾಗೂ ಮಲ್ಲಪ್ಪ ಗಾರಗಿ ಅವರ ಎರಡು ಮಕ್ಕಳನ್ನು ಇಂದು ಕಮಲಾ ಪುರದ ಕುಂಬಾರ ಓಣಿಯಲ್ಲಿ ಭೇಟಿ ಯಾದ ಸಚಿವ ಶಶಿಕಲಾ ಜೊಲ್ಲೆ ಅವರು ಮಕ್ಕಳೊಂದಿಗೆ ಆತ್ಮೀಯವಾಗಿ ಬೆರೆತು ಅವರಲ್ಲಿ ಧೈರ್ಯ ತುಂಬಲು ಮುಂದಾದರು. 12 ವರ್ಷದ ಬಾಲಕ ಶಿವಾಜಿಗೆ ಮುಂದೆ ಏನಾಗಲು ಬಯಸುತ್ತೀ ಎಂದು ಕೇಳಿದಾಗ ಆತ ಡಾ- ಕ್ಲರ್ ಆಗುವೆ ಎಂದು ಉತ್ತರಿಸಿನ್ನು ಕಂಡು ಹೆಮ್ಮೆ ಪಟ್ಟರು. 4 ವರ್ಷದ ಬಾಲಕಿ ಅಮೃತಾಳನ್ನು ಕೇಳಿದಾಗ ಆಕೆ ಶಿಕ್ಷಕಿಯಾಗುವೆ ಅದರಲ್ಲೂ ಅಂಗನವಾಡಿ ಶಿಕ್ಷಕಿಯಾಗುವೆ ಎಂದು ತಿಳಿಸಿದಾಗ ಸಂತಸ ಪಟ್ಟ ಸಚಿವರು ನೀನು ದೊಡ್ಡವಳಾಗಿ ಮಂತ್ರಿಯಾಗು ಎಂದು ಹಾರೈಸಿದರು. ಮಕ್ಕಳ ಸೋದರ ಮಾವ ವಿಠಲ ತಲಾ 3,500 ರೂ. ನೆರವು ನೀಡಲಾಗುತ್ತದೆ.

PUBLIC NOTICE

It is hereby notified that, my clients have entered into an agreement to purchase the S.5(1) P.D. No. 28-189-5, comprising of a rectangular portion with an abutting piece of triangular portion thereon, the rectangular portion measuring East to West 18' on the Northern side and 17'4" on the Southern side and measuring North to South 57' on the Eastern side and 54'3" on the Western side, totally measuring 980.1 Square feet; with the abutting triangular portion having a length of 44'10" East to West on the Southern side and 45'1" on the Northern side, with a width of 11'2" North to South on the side adjoining the Rectangular portion and 9' North to South at the opposite end, together measuring 267.3 Sq.ft., and thus the rectangular and the triangular portions together totally measuring 1247.4 Sq.ft., with an old house thereon, situated at 7th Cross, Old Tharagupet, Bangalore and the rectangular piece is bounded on:

East by : Road
West by : Property bearing Old Municipal No.121
North by : Property bearing Old Municipal No.53-54
South by : Property of Kabaddi Gopals and property of D.P. Vittalsa

the triangular piece is bounded on:

East by : Attached to Rectangular portion
West by : Private Property
North by : Property bearing old Municipal No.121
South by : Open space and property belonging to D.P. Vittalasa.

Sd/- S.F. Goutam Chand, Advocate
Goutam Associates
No.60, 2nd Floor, Kanakapura Road, Basavanagudi, Bengaluru - 560 004

NATURAL CAPSULES LIMITED

No. 23, "Trident Towers", 4th Floor, 100 ft. Road, Jaynagar 2nd Block, Bangalore - 560 011. Ph. 2667157/1573, Fax 26671562.
E-mail : info@naturalcapsules.com / CIN : L85110KA1993PLC014742 VG-Caps®

NOTICE

This is to inform that 28th Annual General Meeting of the members of Natural Capsules Limited will be held on Thursday, 15th July 2021 at 11.00 A.M through Video Conferencing (VC)/Other Audio Visual Means ("OAVM") in accordance with General Circular No.14/2020, 17/2020, 20/2020 and 02/2021 and all other applicable laws and circulars issued by Ministry of Corporate Affairs (MCA), Government of India and Circular Nos. SEBI/HO/CFD/CMD1/CIRP/2020/79 and SEBI/HO/CFD/CMD2/CIRP/2021/111 dated May 12, 2020 and January 15, 2021 respectively issued by Securities & Exchange Board of India (SEBI), to transact businesses as set out in the Notice of 28th AGM without physical presence of the Members at a common venue.

The notice of 28th AGM and Annual Report for the financial year 2020-21 are available on the website of the company at www.naturalcapsules.com and on the website of the Stock Exchange at www.bseindia.com.

In terms with the aforesaid Circulars, the notice including procedure for remote e-voting and Annual Report for the financial year 2020-21 has been sent only via electronic mode on 21st June, 2021 to the members whose email ID's are registered with the Company/Depository Participant(s). Members who have not registered with the Depository(ies)/Company/RTA so far are requested to register/update their email addresses in the following manner:

In case shares are held in physical mode please provide Folio No., Name of shareholder, scanned copy of the share certificate (front and back), PAN (self attested scanned copy of PAN card), Aadhaar (self attested scanned copy of Aadhar Card) by email to company.sec@naturalcapsules.com

In case shares are held in demat mode, please provide DPID-CLID (16 digit DPID + CLID or 16 digit beneficiary ID), Name, client master or copy of Consolidated Account Statement, PAN (self attested scanned copy of PAN card), Aadhaar (self attested scanned copy of Aadhar Card) to company.sec@naturalcapsules.com

Alternatively member may send an e-mail request to evoting@nsdl.co.in for obtaining User ID and Password by proving the details mentioned in Point (1) or (2) as the case may be.

In compliance with the provision of Section 108 of The Companies Act, 2013 and rules made thereunder, read with Regulation 44 of the SEBI (LODR) Regulations, 2015 the company has appointed Mr. Deepak Sadhu representing M/s Deepak Sadhu & Co, Practising Company Secretary as the Scrutinizer for the E-voting process. Members holding share either in physical or dematerialized form as on 07th July 2021 (Cut-off date) may cast their vote electronically on the business set forth in the Remote E-voting period will commence from 12th July 2021 (10.00 am) and ends on 14th July 2021 (5.00 pm). Manner of casting vote through remote e-voting (electronically):

Members will have the facility to cast their votes on the businesses set forth in the notice of AGM through remote e-voting system. The Company has engaged the services of National Securities Depository Limited (NSDL) to provide the said remote e-voting facility. Detailed procedure is available on Notice of 28th AGM and on the website of the Company. The members holding shares of the Company either in physical or in dematerialized form as on cut off date i.e. 07th July 2021 shall be entitled to avail the facility of voting electronically. Any person(s), who acquires the shares of the Company i.e. become(s) member(s) after notice is sent by the Company, and holds (s) share(s) as of the cut-off date i.e. 07th July, 2021 should follow the same procedure of e-voting as mentioned in the Notice of AGM.

The Register of Members & Share Transfer Books of the Company will remain close from 08th July, 2021 to 15th July, 2021 (both days inclusive) for the purpose of the AGM payment of final dividend, if declared at AGM. Members may note that the Board of your Company has approved and recommended the final dividend @ 10%, subject to approval of Members at the AGM. If approved by the Members, the dividend shall be paid on or after 15th July, 2021 to the members whose names appear in the Register of Members or as beneficial owners as on 07th July, 2021 as will be mentioned in the AGM notice, through various online transfer modes to members who have updated their bank account details. In the cases where ECS mandates of the Members are not available to enable the payment of dividend electronically, the dividend warrant/draft/cheques shall be sent as soon as possible.

Manner of registering mandate for receiving the dividend electronically: Members are requested to update their complete bank details: In cases where shares of the Company are held by the Members in dematerialized mode, the bank account details are required to be updated with the respective depository participants; and in cases where shares of the Company are held by Members in physical mode, the Members are requested to update bank account details with the Registrar and Transfer Agent of the Company viz. Cameo Corporate Services India Limited at Kandhimathi@cameoindia.com by sending scanned copy of signed request letter mentioning the name, folio number, bank account details, self attested copy of PAN card and a cancelled cheque leaf with pre-printed name of the Member/first shareholder of the Company.

In accordance with the provisions of the Income Tax Act, 1961 (IT Act) as amended by and read with the provisions of the Finance Act, 2020, dividend declared and paid by the Company shall be taxable in the hands of the Shareholders and the Company is required to deduct tax at source (TDS) from dividend paid to the shareholders at prescribed rates in the IT Act.

Place: Bangalore
Date: June 21, 2021

For Natural Capsules Limited
Sd/-
Sunil L Mundra

ಜೀವನ್ ಟ್ರಸ್ಟಿಗೆ ಅಂಬುಲೆನ್ಸ್ ನೀಡಿದ ಎಂ.ಜಿ ಮೋಟಾರ್



ಬೆಂಗಳೂರು, ಜೂ. 23-ಜನರ ಜೀವ ಉಳಿಸುವ ವ್ಯವಸ್ಥೆಗಳನ್ನು ಹೊಂದಿರುವ ಆಧುನಿಕ ಅಂಬುಲೆನ್ಸ್ ಅನ್ನು ಎಂ.ಜಿ.ಮೋಟಾರ್ ಇಂಡಿಯಾ ನಗರದ ಸರ್ಕಾರೀ ಆಸ್ಪತ್ರೆ ಸಂಸ್ಥೆ ಜೀವನ್ ಜ್ಯೋತಿ ಟ್ರಸ್ಟಿಗೆ ನೀಡಿದೆ. ಕೋಲಾರದ ಚಿನ್ನದ ಗಣಿಯ ಸೇಂಟ್ ಜೋಸೆಫ್ ಸೆಂಟರ್‌ಗೆ ಈ ಅಂಬುಲೆನ್ಸ್‌ನ್ನು ಹಸ್ತಾಂತರಿಸಲಾಯಿತು. ಕೆಜಿಎಫ್‌ನಲ್ಲಿ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಪಡಿಸುವ ಸಲುವಾಗಿ ಈ ಅಂಬುಲೆನ್ಸ್ ನೀಡಲಾಗಿದೆ. ಸೇಂಟ್ ಜೋಸೆಫ್

ಕಲಾ ಮತ್ತು ವಿಜ್ಞಾನ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ನಿಕೋಲ್ ಚೆರಿಯನ್ ಮತ್ತಿತರರ 'ಓಯರ್ ಐ ಆಯಮ್ ಸ್ಟ್ಯಾಡ್' ಸ್ಪರ್ಧೆಯ ಸೇವಕರು ಕೊರೋನಾದಿಂದ ಮರಣ ಹೊಂದಿದವರಿಗೆ ಇಂಡಿಯನ್ ಕ್ರಿಶ್ಚಿಯನ್ ಸಿಮೆಟ್ರಿಯಲ್ಲಿ ಅಂತ್ಯಸಂಸ್ಕಾರಕ್ಕೆ ನೆರವಾಗುತ್ತಿದ್ದಾರೆ. ಕೆಜಿಎಫ್‌ನ ಜನರು ಈ ಹಿಂದೆ ತಮ್ಮ ಆರೋಗ್ಯಸೇವಾಗಳಿಗೆ ಬೆಂಗಳೂರಿಗೆ ಪ್ರಯಾಣಿಸಬೇಕಾಗಿತ್ತು. ಜೀವನ್ ಜ್ಯೋತಿ ಟ್ರಸ್ಟ್ ಕೆಜಿಎಫ್‌ನಲ್ಲಿ 24 ಗಂಟೆ ವೈದ್ಯಕೀಯ ಆರೈಕೆಯನ್ನು ಆಸ್ಪತ್ರೆ ವಾಸದ ಅನುಕೂಲದೊಂದಿಗೆ ಪೂರೈಸುತ್ತಿರುವ ಮೊದಲ ಸಂಸ್ಥೆಯಾಗಿದೆ.

ನಿಕೋಲ್ ಚೆರಿಯನ್ ಮಾತನಾಡಿ "ಎಂ.ಜಿ. ಮೋಟಾರ್ ಇಂಡಿಯಾವು ತುರ್ತು ಸಂದರ್ಭದಲ್ಲಿ ಕೆಲಸ ಮಾಡಲು ನೆರವಾಗಿದ್ದಕ್ಕೆ ಹರ್ಷವ್ಯಕ್ತ ಪಡೆದಿದೆ. ಈ ಅಂಬುಲೆನ್ಸ್ ಹಲವಾರು ನೆರವಾಗುತ್ತದೆ ಎಂಬುದು ನಮ್ಮ ಭರವಸೆ ಯಾಗಿದೆ ಎಂದರು.

ಎ.ಎಸ್.ಟಿ. ಟ್ರಾಕ್ಟರ್ಸ್ ಲಿಮಿಟೆಡ್

CIN- L34101KA1967PLC001706

ನೋಂದಾಯಿತ ಕಛೇರಿ: ಪ್ಲಾಟ್ ನಂ. 1, ದ್ವ್ಯಾವಂದ್ರ ಇಂಡಸ್ಟ್ರಿಯಲ್ ಎರಿಯ, ವೈಜ್ಞಾನಿಕ ರೋಡ್, ಮಹದೇವಪುರ ಅಂತ್ಯ, ಬೆಂಗಳೂರು - 560 048
ಫೋನ್: 080-67141111 ಇಮೇಲ್: vgstgen@vstractors.com ವೆಬ್‌ಸೈಟ್: www.vstractors.com

31-03-2021ಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ವರ್ಷದ ಸ್ವತಂತ್ರವಾದ ಪರಿಶೋಧನೆ ಮಾಡಿದ ಹಣಕಾಸಿನ ಫಲಿತಾಂಶಗಳು (ರೂ. ಲಕ್ಷಗಳಲ್ಲಿ EPS ಐಟಿ)

ವಿವರಗಳು	31.03.2021ಕ್ಕೆ ಕೊನೆಗೊಂಡ ತ್ರೈಮಾಸಿಕ (ಈಗ ಪರಿಶೋಧಿಸಲಾಗಿದೆ)	31.03.2021ಕ್ಕೆ ಕೊನೆಗೊಂಡ ವರ್ಷ (ಈಗ ಪರಿಶೋಧಿಸಲಾಗಿದೆ)	31.03.2020ಕ್ಕೆ ಕೊನೆಗೊಂಡ ತ್ರೈಮಾಸಿಕ (ಈಗ ಪರಿಶೋಧಿಸಲಾಗಿದೆ)
ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ	19,474	76,424	11,980
ಅವಧಿಯ ನಿವ್ವಳ ಲಾಭ/ (ನಷ್ಟ) (ತೆರಿಗೆ, ಅಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ಮನ್ನಣೆ)	1,750	11,922	(559)
ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/ (ನಷ್ಟ) (ಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ಮನ್ನಣೆ)	1,750	11,922	(559)
ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/ (ನಷ್ಟ) (ಅಸಾಧಾರಣ ಮತ್ತು/ಅಥವಾ ವಿಶೇಷ ಬಾಬುಗಳ ಮನ್ನಣೆ)	1,293	9,077	(338)
ಅವಧಿಯ ಒಟ್ಟು ಸಮಗ್ರ ಆದಾಯ (ಅವಧಿಯ ಲಾಭ/ನಷ್ಟ) ಸಂಯೋಜನೆಗೊಂಡಂತೆ (ತೆರಿಗೆ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ)	1,274	9,066	(299)
ಈಕ್ವಿಟಿ ಷೇರು ಬಂಡವಾಳ	864	864	864
ಮೀಸಲು ನಿಧಿ (ಹಿಂದಿನ ವರ್ಷದ ಸ್ಥಿತಿ ವಿವರಣೆ ಪಟ್ಟಿಯಲ್ಲಿ ತೋರಿಸಿರುವಂತೆ ಪುನರ್ ಮೌಲ್ಯಮಾಪನ ಮೀಸಲು ನಿಧಿ ಹೊರತಾಗಿ)	-	66,757	-
ಷೇರು ಒಂದರ ಗಳಿಕೆ (ತಲಾ ರೂ. ೧೦/-ರ) (ಮುಂದುವರಿದ ಮತ್ತು ಮುಂದುವರಿಯದ ಕಾರ್ಯಾಚರಣೆಗಳು) ಮೂಲ ಮತ್ತು ದ್ರವೀಕೃತ	14.97	105.06	(3.91)

ಸೂಚನೆ: ಮಂಡಳಿಯ ಶಿಫಾರಸಿನಂತೆ 200% ಲಾಭಾಂಶ ರೂ. 20/- ಈಕ್ವಿಟಿ ಷೇರು ಬಂಡವಾಳ (ತಲಾ ರೂ. 10/-) ಅರ್ಧಿಕ ಹಣಕಾಸಿನ ವರ್ಷ 2020-2021ರನ್ವಯ ಮೇಲೆ ತಿಳಿಸಿರುವ ವಿವರವು ಸೆಲಿಯ ನಿಬಂಧನೆ 33 ರ ಅನ್ವಯ (ಹೆಸರು ಸೇರ್ಪಡೆ ಮತ್ತು ಇತರೆ ಘೋಷಣೆ ಅಗತ್ಯತೆಗಳು) ನಿಬಂಧನೆಗಳು, ೨೦೧೫ರ ನಿಬಂಧನೆ 33 ರ ಅನ್ವಯ ಸ್ವಾತಂತ್ರ್ಯ ವ್ಯವಸ್ಥಾಪಕರ ಸಲ್ಲಿಸಿರುವ ತ್ರೈಮಾಸಿಕ ಹಣಕಾಸಿನ ಫಲಿತಾಂಶಗಳು ವಿವರವಾದ ನಮೂನೆಯ ಸಾರಾಂಶವಾಗಿರುವುದು. ತ್ರೈಮಾಸಿಕ ಹಣಕಾಸಿನ ಫಲಿತಾಂಶಗಳು ಸೂಚಕ ನಮೂನೆಯ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್‌ಗಳು (www.nseindia.com, www.bseindia.com ಮತ್ತು <http://www.vstractors.com/investors/financial-results>) ರಲ್ಲಿ ದೊರೆಯುವುದು

2. ಅದರಂತೆ ಕಂಪನಿಗೆ ಕಾಯ್ದೆ, 2013ರ ಪ್ರಕಾರ 133ರ ಅನ್ವಯ ಮತ್ತು ಇದರ ಅಡಿಯಲ್ಲಿ ಹೊರಡಿಸಿರುವ ಸಂಬಂಧಪಟ್ಟ ನಿಯಮಗಳನ್ನು ಓದಿಕೊಂಡಂತೆ ಮತ್ತು ಭಾರತದಲ್ಲಿ ಸಾಮಾನ್ಯವಾಗಿ ಅಂಗೀಕರಿಸಿರುವ ಇತರೆ ಲೆಕ್ಕಪತ್ರಗಳ ನೀತಿಗಳ ಅನುಸಾರ ನಿಗದಿಪಡಿಸಿರುವ Ind AS-34-ಮಧ್ಯಂತರ ಹಣಕಾಸಿನ ವರದಿಯಲ್ಲಿ ತಿಳಿಸಿರುವ ಮಾನ್ಯಮಾಡುವಿಕೆ ಮತ್ತು ಮಾಪನ ಮಾಡುವಿಕೆ ನೀತಿಗಳ ಅನುಸಾರ ಈ ಹಣಕಾಸಿನ ಫಲಿತಾಂಶಗಳನ್ನು ನಿರ್ದಿಷ್ಟಪಡಿಸಲಾಗಿದೆ. Ind AS-34ರ ಮಾನ್ಯಮಾಡುವಿಕೆ ಮತ್ತು ಮಾಪನ ಮಾಡುವಿಕೆ ನೀತಿಗಳ ಅನುಸಾರ ಹೊರಲಿಕ್ಕೆ ಅವಧಿಯ ಹಣಕಾಸಿನ ಫಲಿತಾಂಶಗಳನ್ನು ಸಹ ನಿರೂಪಿಸಲಾಗಿದೆ. ನಿಯಮಗಳು ಮತ್ತು ಸೆಲಿಯ (ಲಿಬ್ರೇರಿ ಓದುತ್ತಿರುವ ಅಂತ್ಯ ಡಿಸ್ ಕ್ಲೋಸ್ ಲಿಕ್ವಿಡ್‌ಯರ್‌ಮೆಂಟ್ಸ್) ನಿಯಮಾವಳಿಗಳು, 2015, ಸರ್ಕಾರಿಲಾಗಿ ನಿರ್ದಿಷ್ಟಪಡಿಸಲಾಗಿದೆ. CIR/CFD/FAC/62/2016 ಬಾಲ್ಯ 5, 2016.

ದಿನಾಂಕ: 21/06/2021
ಸ್ಥಳ : ಬೆಂಗಳೂರು
ವ್ಯವಸ್ಥಾಪಕ ನಿರ್ದೇಶಕರು

ಟ್ರೇಡ್

CIN ಸಂಖ್ಯೆ: L32202KA1950G0100640

ನೋಂದಾಯಿತ ಮತ್ತು ನಿಯಮಿತ ಕಛೇರಿ, ವಕೀಲ ಭವನ, ದೂರದರ್ಶನವೆರ, ಬೆಂಗಳೂರು - 560 016
ವೆಬ್‌ಸೈಟ್ : www.triltd.in ಇ-ಮೇಲ್ ವಿಳಾಸ : triltd@triltd.co.in
ದೂರವಾಣಿ ಸಂಖ್ಯೆ : +91 (800)25617486 ಫ್ಯಾಕ್ಸ್ : +91 (800)25617525

31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ವಾರ್ಷಿಕ ಸ್ವತಂತ್ರ ಮತ್ತು ಸಂಯತ ಪರಿಶೋಧಿಸಿದ ಹಣಕಾಸಿನ ಫಲಿತಾಂಶಗಳ ವಿವರ

ರೂ. ಲಕ್ಷಗಳಲ್ಲಿ - ಪ್ರತಿ ಷೇರಿನ ದತ್ತಾಂಶ ಹೊರಹಿಡಿಸಿ

ಕ್ರಮ ಸಂಖ್ಯೆ	ವಿವರಗಳು	ತ್ರಿಮಾಸದ ಅಂತ್ಯಕ್ಕೆ		ವರ್ಷದ ಅಂತ್ಯಕ್ಕೆ	
		31/03/2021 ಪರಿಶೋಧಿಸಿದ	31/12/2020 ಪರಿಶೋಧಿಸಿದ	31/03/2020 ಪರಿಶೋಧಿಸಿದ	31/03/2020 ಪರಿಶೋಧಿಸಿದ
1	ಕಾರ್ಯಾಚರಣೆಯಿಂದ ಒಟ್ಟು ಆದಾಯ	1,26,632	49,688	65,048	236,218
2	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳು)	20,129	(3,176)	3,308	1,120
3	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳ ನಂತರ)	20,129	(3,176)	3,308	1,120
4	ಅವಧಿಯ ನಿವ್ವಳ ಲಾಭ/ನಷ್ಟ (ತೆರಿಗೆ ಮೊದಲು, ಅಸಾಧಾರಣ ಮತ್ತು ಅಸಾಮಾನ್ಯ ಅಂಶಗಳ ನಂತರ)	20,129	(3,176)	3,308	1,120
5	ಅವಧಿಯ ಇತರೆ ವಿಸ್ತಾರದ ಆದಾಯ/ನಷ್ಟ	1,666	98	(963)	1,960
6	ಅವಧಿಯ ಒಟ್ಟು ವಿಸ್ತಾರದ ಆದಾಯ (ಲಾಭವನ್ನು ಒಳಗೊಂಡು) / (ನಷ್ಟ) ಅವಧಿಯ (ತೆರಿಗೆ ಮೊದಲು) ಮತ್ತು ಇತರೆ ವಿಸ್ತಾರದ ಆದಾಯ (ತೆರಿಗೆ ಮೊದಲು)	21,631	(3,082)	2,255	2,907
7	ಷೇರು ಬಂಡವಾಳ	93,352	92,512	92,512	93,352
8	ಇತರೆ ಈಕ್ವಿಟಿ (ಪುನರ್ವಿಲಾಸನ ಮೀಸಲು ಹೊರತುಪಡಿಸಿ) ಒಂದಿನ ವರ್ಷ ಪರಿಶೋಧಿಸಿದ ಆದಾಯ ವಿಸ್ತಾರದ ಆದಾಯ	14,562	(88,632)	7,504	152,239
9	ಪ್ರತಿ ಷೇರಿನ ಗಳಿಕೆ (ರೂ.10/- ಪ್ರತಿ ಷೇರಿಗೆ) (ಮುಂದುವರಿಯುತ್ತಿರುವ ಮತ್ತು ಸ್ಥಗಿತಗೊಂಡ ಕಾರ್ಯಾಚರಣೆಗಳು)	2.16	(0.34)	0.36	0.10
	1) ಮೂಲ (ರೂ.ಗಳಲ್ಲಿ)	2.16	(0.34)	0.36	0.10
	2) ದುರ್ಬಲ (ರೂ.ಗಳಲ್ಲಿ)				

ಸೂಚನೆ :

ಎ) ಮುಖ್ಯಧಿಕಾರಿ ಹಣಕಾಸಿನ ಫಲಿತಾಂಶಗಳನ್ನು ಲೆಕ್ಕ ಪರಿಶೋಧಿಸಿ ಸಮಿತಿಯು ದಿನಾಂಕ 23ನೇ ಮಾರ್ಚ್ 2021 ರಂದು ಪರಿಶೀಲಿಸಿ ಹಾಗೂ ಈ ಸಮಿತಿಯ ಶಿಫಾರಸ್ಸು ಮೇರೆಗೆ ದಿನಾಂಕ 23ನೇ ಮಾರ್ಚ್ 2021 ರಂದು ನಡೆದ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಇದನ್ನು ಅನುಮೋದಿಸಿತು.

ಬಿ) ಮುಖ್ಯ ಸ್ವತಂತ್ರ ಹಣಕಾಸಿನ ಮಾಹಿತಿ :

ವಿವರಗಳು	ತ್ರಿಮಾಸದ ಅಂತ್ಯಕ್ಕೆ	ವರ್ಷದ ಅಂತ್ಯಕ್ಕೆ
	31/03/2021 ಪರಿಶೋಧಿಸಿದ	31/12/2020 ಪರಿಶೋಧಿಸಿದ
ಕಾರ್ಯಾಚರಣೆಯಿಂದ ಒಟ್ಟು ಆದಾಯ	126,632	49,688
ನಿವ್ವಳ ಲಾಭ - ಮೊಗ ಮೊದಲು	20,129	(3,176)
ನಿವ್ವಳ ಲಾಭ - ತೆರಿಗೆ ಮೊದಲು	20,129	(3,176)
ಅವಧಿಯ ಇತರೆ ವಿಸ್ತಾರದ ಆದಾಯ/ನಷ್ಟ	1,666	98
ಅವಧಿಯ ಒಟ್ಟು ವಿಸ್ತಾರದ ಆದಾಯ (ಲಾಭವನ್ನು ಒಳಗೊಂಡು) / (ನಷ್ಟ) ಅವಧಿಯ (ತೆರಿಗೆ ಮೊದಲು) ಮತ್ತು ಇತರೆ ವಿಸ್ತಾರದ ಆದಾಯ (ತೆರಿಗೆ ಮೊದಲು)	21,794	(3,078)

ಸಿ) ಮುಖ್ಯಧಿಕಾರಿ ವಿವರಗಳು "ಬಿ" (ಇದ್ದು) ಮತ್ತು ಇತರ ದಿಕ್ಸೂಚಕ ರಿಪೋರ್ಟ್‌ಗಳನ್ನು 2015ರ ಏಪ್ರಿಲ್‌ನಲ್ಲಿ 33ರ ಅಡಿಯಲ್ಲಿ ಷೇರು ವಿವರವಾಗಿಲ್ಲದಿದ್ದರೆ ವಾಡುವ 31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ವಾರ್ಷಿಕ ಹಣಕಾಸಿನ ಫಲಿತಾಂಶಗಳ ವಿವರವನ್ನು ಸಮಿತಿಯು ಘಾಷಣಿಸಿದೆ. 31ನೇ ಮಾರ್ಚ್ 2021ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಹಾಗೂ ವಾರ್ಷಿಕ ಹಣಕಾಸಿನ ಫಲಿತಾಂಶದ ಬೇರೂರ ಸಮೀಕ್ಷೆಗೆ ಬಾಂಧವ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್ www.bseindia.com ಮತ್ತು ಸ್ವಾತಂತ್ರ್ಯ ಸ್ವಾತಂತ್ರ್ಯ ವ್ಯವಸ್ಥಾಪಕರ ವೆಬ್‌ಸೈಟ್ www.triltd.in ಸೇರಿಸಿಲ್ಲದಿದ್ದರೆ.

ಸ್ಥಳ : ಬೆಂಗಳೂರು
ದಿನಾಂಕ : 22.06.2021

ಮಂಡಳಿಯ ಅಧೀನಾಧಿಕಾರಿ
ವಕೀಲ ಲಿಮಿಟೆಡ್ ಪರವಾಗಿ
ರಾಜೇಶ್ವರಿ ಶ್ರೀ ವಾಸುದೇವ
ಚಿಫ್ ಫೈನಾನ್ಸಿಯಲ್ ಅಧಿಕಾರಿ